

ಪ್ರಪಂಚದ ಕಠಿಣ ರೋಯಿಂಗ್ ಸ್ಪರ್ಧೆಗೆ ಸಹಿ ಹಾಕುವ ಮುನ್ನ ಅಪೂರ್ವ ದಾಖಲೆಯೊಂದಕ್ಕೆ ಮುನ್ನುಡಿ ಬರೆದರು.

ಅಟ್ಲಾಂಟಿಕ್ ಮಹಾಸಾಗರ ಯಾನ ಸುಲಭದ್ದಲ್ಲ. ಅದರಲ್ಲೂ ಏಕಾಂಗಿಯಾಗಿ ದಿನಗಟ್ಟಲೆ ಹುಟ್ಟು ಹಾಕುತ್ತಾ ದೋಣಿ ಮುನ್ನಡೆಸುವುದು ಕಷ್ಟಕರ. ಇದಕ್ಕಾಗಿ ಅನನ್ಯ 4 ವರ್ಷಗಳ ಕಠಿಣ ತರಬೇತಿ ಪಡೆದಿದ್ದರು. ನಿತ್ಯವೂ ಮನೆಯಲ್ಲಿ 10 ತಾಸುಗಳ ಕಾಲ ರೋಯಿಂಗ್ ಮಷಿನ್‌ನಲ್ಲಿ ಅಭ್ಯಾಸ ಮಾಡಿದ್ದರು. ತರಬೇತಿ ಅವಧಿಯಲ್ಲಿ ದೈಹಿಕ, ಮಾನಸಿಕ ಕ್ಷಮತೆ, ತಾಂತ್ರಿಕ ತರಬೇತಿಯ ಜತೆಗೆ ರಕ್ಷಣಾ ತರಬೇತಿಯನ್ನೂ ಪಡೆದರು.

ಯಾನದ ಮೊದಲ ದಿನಗಳು...

ಕ್ಯಾನರಿ ದ್ವೀಪದ ಲಾ ಗೊಮೇರಾದಿಂದ ಡಿಸೆಂಬರ್ 11, 2024ರಂದು ಅಟ್ಲಾಂಟಿಕ್ ಮಹಾಸಾಗರ ಯಾನ ಆರಂಭಿಸಿದ ಮೊದಲ ವಾರದಲ್ಲೇ ಅನನ್ಯ ಅವರಿಗೆ 'ಸೀ ಸಿಸ್‌ನೆಸ್' ಶುರುವಾಯಿತು. ಕಣ್ಣಿಗೆ ಮಂಜು ಕವಿದಂತೆ ಭಾಸವಾಗುವುದು, ವಾಕರಿಕೆ, ತಲೆಸುತ್ತುವುದು, ತಲೆನೋವಿನ ಲಕ್ಷಣಗಳು ಗೋಚರಿಸಿದವು. ತರಬೇತಿ ಪಡೆಯುವಾಗ ಇಂಥ ಅನುಭವ ಆಗಿರಲಿಲ್ಲ. ಆದರೆ, ಸಮುದ್ರಕ್ಕಿಳಿದ ಮೇಲೆ ಎಲ್ಲವೂ ಭಿನ್ನವಾಗಿತ್ತು. ಇದ್ದಕ್ಕಿದ್ದಂತೆ ಏಳುವ ಬೃಹತ್ ಅಲೆಗಳು, ಜೋರಾಗಿ ಬೀಸುವ ಗಾಳಿಯ ನಡುವೆ ದೋಣಿಯನ್ನು ನಿರ್ದಿಷ್ಟ ದಿಕ್ಕಿಗೆ ಕೊಂಡೊಯ್ಯುವುದು ಕಠಿಣವೆನಿಸಿತ್ತು. ಸಮಯ ಸರಿದಂತೆ ಅಲೆಗಳು ಮತ್ತು ಗಾಳಿಯ ನಾಡಿಮಿಡಿತ ಅರಿತ ಅವರಿಗೆ ದೋಣಿ ಮುನ್ನಡೆಸುವ ಕೌಶಲವೂ ಕರಗತವಾಯಿತು.

ನೀರಿನ ಭಯ, ಸವಾಲುಗಳ ಮಧ್ಯೆ...

ನೀರೆಂದರೆ ಭಯಪಡುವ ಅನನ್ಯ, ಆಳವಾದ ಸಾಗರದಲ್ಲಿ ಇಳಿಯಲು ಹೆದರುತ್ತಿದ್ದರು. ಯಾನ ಆರಂಭಿಸಿದ್ದ ಎರಡನೇ ವಾರದಲ್ಲಿ ಸುಮಾರು 20-25 ಅಡಿಯಷ್ಟು ಎತ್ತರದ ಅಲೆಯೊಂದು ದೋಣಿಗೆ ಬಡಿದಾಗ ನೀರಿಗೆ ಬಿದ್ದಿದ್ದರು. ದೋಣಿಯೊಂದಿಗೆ ಅವರನ್ನು ಕಟ್ಟಿಕೊಂಡಿದ್ದರಿಂದ ಮೇಲೇರಿ ಬಂದರು. ದೋಣಿಯ ತಳಭಾಗದಲ್ಲಿ ಆಗಾಗ ಕಪ್ಪೆಚಿಪ್ಪುಗಳ ರೀತಿಯ ವಸ್ತು ಅಂಟಿಕೊಳ್ಳುತ್ತಿದ್ದರಿಂದ ಎಂಟುತ್ತ ದಿನಗಳಿಗೊಮ್ಮೆ ಸಾಗರದಲ್ಲಿ ಇಳಿದು ಅವುಗಳನ್ನು ಸ್ವಚ್ಛಗೊಳಿಸುವ ಸವಾಲೂ ಅನನ್ಯ ಅವರಿಗಿತ್ತು. ಆಗಲ್ಲಾ ತಮ್ಮನ್ನು ಹಗ್ಗದ ಮೂಲಕ ದೋಣಿಯೊಂದಿಗೆ ಕಟ್ಟಿಕೊಂಡೇ ಇಳಿದು ದೋಣಿಯ ತಳಭಾಗ ಸ್ವಚ್ಛಗೊಳಿಸುತ್ತಿದ್ದರು.

ಹಗಲಿನಲ್ಲಿ ಸುಂದರವಾಗಿ ಕಾಣುವ ಸಾಗರ, ರಾತ್ರಿ ಅಷ್ಟೇ ಭೀಕರವಾಗುತ್ತಿತ್ತು. ರಾತ್ರಿ ತಾಪಮಾನ 13 ಡಿಗ್ರಿ ಸೆಲ್ಸಿಯಸ್‌ಗೆ ಕುಸಿಯುವುದರಿಂದ ಅಂಥ ಸ್ಥಿತಿಯಲ್ಲಿ ದೋಣಿ ನಡೆಸುವುದು ಕಷ್ಟಕರವಾಗಿತ್ತು. ಆ ಕಷ್ಟವನ್ನೂ ಯಶಸ್ವಿಯಾಗಿ ಮೆಟ್ಟಿನಿಂತರು.

ಇನ್ನೇನು ನಿಗದಿತ ಗುರಿ ಮುಟ್ಟಲು ವಾರವಷ್ಟೇ ಬಾಕಿ ಇರುವಾಗ ದೋಣಿಯ ರಾಡಾರ್ ಹಾಳಾಯಿತು. ಒಂದೆಡೆ ಎತ್ತರದ ಅಲೆಗಳ ಬಡಿತ,

ಅಜ್ಜನ ನೆನಪು

ಅಜ್ಜ ಜಿ.ಎಸ್. ಶಿವರುದ್ರಪ್ಪ ಅವರೊಂದಿಗಿನ ಒಡನಾಟದ ಕುರಿತು ಅನನ್ಯ ಅವರ ನೆನಪಿನಲ್ಲಿ ಸದಾ ಹಸಿರಾಗಿರುವಂಥದ್ದು ಅಜ್ಜ ತರುತ್ತಿದ್ದ ಧಾರವಾಡದ ಪೇಡ. ಪೇಡದ ರುಚಿಗೆ ಮಾರುಹೋಗಿದ್ದ ಅವರಿಗೆ ಬಾಲ್ಯದ ದಿನಗಳೊಂದಿಗೆ ಅಜ್ಜನ ಈ ನೆನಪೂ ಸಿಹಿಯಾಗಿದೆ. ಅಜ್ಜ ಬರೆದಿದ್ದ 'ಕಾಣದ ಕಡಲಿಗೆ ಹಂಬಲಿಸಿದೆ ಮನ' ಕವಿತೆಯನ್ನು ನೆನಪಿಸಿಕೊಳ್ಳುವ ಅವರು ಅಜ್ಜನಂತೆ ಕವಿತೆ ಬರೆಯಲು ಪ್ರಯತ್ನಿಸಿದ್ದರಂತೆ.

ಮತ್ತೊಂದೆಡೆ ರಾಡಾರ್ ಹಾಳಾಗಿದ್ದರಿಂದ ದೋಣಿ ಯಾವ ಕಡೆ ನಡೆಸಬೇಕೆಂಬ ಗೊಂದಲ. ಇವರೆಡರ ಮಧ್ಯೆಯೇ ಹೊಸ ರಾಡಾರ್ ಅಳವಡಿಸಿ, ದೃತಿಗೆಡದೆ ಯಾನ ಮುಂದುವರಿಸಿದ್ದು ಅನನ್ಯ ಪಾಲಿಗೆ ಕಠಿಣವಾಗಿತ್ತು.

ಸುಮಾರು 60 ದಿನಕ್ಕೆ ಆಗುವಷ್ಟು ಡಿಪ್ಲೆಟರ್ ಉಟದ ಪ್ಯಾಕೆಟ್‌ಗಳನ್ನು ಒಯ್ಯಿದ್ದ ಅನನ್ಯ, ಅದನ್ನು ಬಿಸಿನೀರಿನಲ್ಲಿ ಮಿಶ್ರಣ ಮಾಡಿ ಸೇವಿಸುತ್ತಿದ್ದರು. ಮನೆಯಿಂದ ತಂದಿದ್ದ ಚಕ್ಕಲಿ, ಕೋಡುಬಳೆ, ಗೊಜ್ಜವಲಕ್ಕಿಯಂಥ ಕುರುಕುಲು ತಿಂಡಿಗಳನ್ನೂ ತಿನ್ನುತ್ತಿದ್ದರು. ಆದರೆ, ಯಾನದ ಉದ್ದಕ್ಕೂ ಅನನ್ಯ ಅವರಿಗೆ ಕಲ್ಲಂಗಡಿ ಹಣ್ಣನ್ನು ಸೇವಿಸುವ ತೀವ್ರ ಹಂಬಲವಾಗಿತ್ತು.

ನಿತ್ಯವೂ 800-1000 ಕ್ಯಾಲೊರಿ ಇರುವ ಆಹಾರ ಸೇವಿಸುತ್ತಿದ್ದರೂ ನಿರಂತರ ರೋಯಿಂಗ್ ಮಾಡಿದ್ದರಿಂದ ಅವರ ದೇಹದ ತೂಕದಲ್ಲಿ ಏಳೆಂಟು ಕೆ.ಜಿ.ಯಷ್ಟು ಇಳಿಕೆಯಾಗಿತ್ತು.

ಸಾಗರದಲ್ಲಿ ರೋಯಿಂಗ್ ಮಾಡುತ್ತಲೇ ಉಟ, ನಿದ್ರೆ, ಲಘು ವಿಶ್ರಾಂತಿ ಪಡೆಯುತ್ತಿದ್ದ ಅನನ್ಯ ಅವರ ದಿನಚರಿ ವಿಭಿನ್ನವಾಗಿತ್ತು. 10-12 ತಾಸುಗಳ ರೋಯಿಂಗ್ ಮಾಡುತ್ತಿದ್ದ ಅವರು ತೀರಾ ದಣಿವಾದಾಗ ಮಾತ್ರ ನಿಲ್ಲಿಸುತ್ತಿದ್ದರು. ಆಗ ದೋಣಿ ಒಂದೆರಡು ಮೈಲಿ ಹಾಗೇ ತೇಲುತ್ತಿತ್ತು.



ಎದುರಿಗೆ ಗಾಳಿ ಬಂದಾಗ ದೋಣಿ ನಡೆಸಲು ಸಮಸ್ಯೆ ಎದುರಾಗುತ್ತಿತ್ತು. ಅದರ ನಡುವೆಯೇ ಬೋಟ್ ಸ್ವಚ್ಛ ಮಾಡುವುದು, ಅಡುಗೆ ಮಾಡಿಕೊಳ್ಳುವುದು, ಬಟ್ಟೆ ಒಗೆದುಕೊಳ್ಳುವುದರ ಜತೆಗೆ ತಮ್ಮ ದಿನಚರಿಯನ್ನು ಸೋಷಿಯಲ್ ಮೀಡಿಯಾ ಟೀಂ ಜತೆಗೆ ಹಂಚಿಕೊಳ್ಳುತ್ತಿದ್ದರು. ದೋಣಿಗೆ ಜಿಪಿಎಸ್ ಅಳವಡಿಸಿದ್ದರಿಂದ ದಿನದ 24 ಗಂಟೆಯೂ ನಿಗಾ ಇರುತ್ತಿತ್ತು.

ಸಂಗೀತ, ಆಡಿಯೋ ಬುಕ್ಸ್ ಹಾಗೂ ಪಾಡ್‌ಕಾಸ್ಟ್‌ಗಳನ್ನು ಪ್ರತಿನಿತ್ಯವೂ ಕೇಳುತ್ತಿದ್ದ ಅವರಿಗೆ ಸಾಗರದ ಅಲೆಗಳ ಮೇಲೆ ತೇಲುತ್ತಾ ನಿದ್ರೆ ಮಾಡುವುದೇ ಕಠಿಣ ಸವಾಲಾಗಿತ್ತು. ರೇಸ್ ಆರಂಭಿಸಿದ ಮೊದಲ ನಾಲ್ಕೈದು ದಿನ ಎದುರಿನಿಂದ ಬೀಸುವ ಗಾಳಿ ಬಹಳ ತೀವ್ರವಾಗಿದ್ದ ಕಾರಣ ನಿದ್ರೆಯೇ ಮಾಡಿರಲಿಲ್ಲ. ದಿನಕ್ಕೆ ನಾಲ್ಕೈದು ಗಂಟೆಗಳ ಕಾಲ ಮಾತ್ರ ನಿದ್ರೆ ಮಾಡುತ್ತಿದ್ದ ಅವರು ಉಳಿದ ಅವಧಿಯಲ್ಲಿ ದೋಣಿ ಮುನ್ನಡೆಸುತ್ತಿದ್ದರು. ಪ್ರತಿನಿತ್ಯ ಸುಮಾರು 165 ಕಿ.ಮೀ.ಗಳನ್ನು ಕ್ರಮಿಸುತ್ತಿದ್ದರು. ಮೂರು ತಾಸುಗಳಿಗೊಮ್ಮೆ ವಿಶ್ರಾಂತಿ ಪಡೆಯುತ್ತಿದ್ದರು.

ಒಂದೂವರೆ ತಿಂಗಳ ಕಾಲ ಮನುಷ್ಯರನ್ನೇ ಕಾಣದೆ ಏಕಾಂಗಿಯಾಗಿ ರೋಯಿಂಗ್ ಮಾಡುತ್ತಾ ನೀರನ್ನಷ್ಟೇ ಕಾಣುತ್ತಿದ್ದ ಅವರಿಗೆ ಇತರ ಬಣ್ಣಗಳೇ ಮರೆತುಹೋಗುವಷ್ಟರ ಮಟ್ಟಿಗೆ ಕಡಲಿನ ನೀರಿ ಬಣ್ಣ ಆವರಿಸಿತ್ತು. ಮಾರ್ಗ ಮಧ್ಯೆ ಹಲವು ರೀತಿಯ ಮೀನು, ತಿಮ್ಮಿಂಗಲಗಳನ್ನೂ ಕಣ್ಣುಂಬಿಕೊಂಡರು. ಸಾಗರಯಾನದ ನಡುವೆಯೇ ಕ್ರಿಸ್‌ಮಸ್, ಹೊಸ ವರ್ಷವನ್ನು ಸ್ವಾಗತಿಸಿದ್ದು ಅವರ ಪಾಲಿಗೆ ಮರೆಯಲಾಗದ್ದು.

ಅಟ್ಲಾಂಟಿಕ್ ಯಾನದಿಂದ ಬಂದ ಹಣವನ್ನು ಅನನ್ಯ ಅವರು ತಮ್ಮ ಚಿಕ್ಕ ತಾತ, ಜಿ.ಎಸ್. ಜಯದೇವ ಅವರ ದಿನಬಂಧು ಟ್ರಸ್ಟ್‌ನ ಮಕ್ಕಳ ಶಿಕ್ಷಣ ಹಾಗೂ ಇಂಗ್ಲೆಂಡ್‌ನ ಮೆಂಟಲ್ ಹೆಲ್ತ್ ಫೌಂಡೇಷನ್‌ಗೆ ನೀಡುತ್ತಿದ್ದಾರೆ. ಭಾರತಕ್ಕೆ ಬಂದಾಗಲೆಲ್ಲಾ ದಿನಬಂಧು ಟ್ರಸ್ಟ್‌ನ ಆಶ್ರಮದ ಮಕ್ಕಳೊಂದಿಗೆ ಬೆರೆಯುವ ಅನನ್ಯ, ಆ ಮಕ್ಕಳ ಶಿಕ್ಷಣಕ್ಕಾಗಿಯೂ ಶ್ರಮಿಸುತ್ತಿದ್ದಾರೆ.

ಸವಾಲು ಸ್ವೀಕರಿಸಿ, ದಿಟ್ಟವಾಗಿ ಎದುರಿಸಿ

'ಭಾರತೀಯ ಹೆಣ್ಣುಮಕ್ಕಳು ಎಂಥ ಕಠಿಣ ಪರಿಸ್ಥಿತಿಯನ್ನೂ ಸಮರ್ಥವಾಗಿ ನಿಭಾಯಿಸಬಲ್ಲರು ಎಂಬುದನ್ನು ಜಗತ್ತಿಗೆ ಮನವರಿಕೆ ಮಾಡಿಕೊಡಬೇಕು ಎಂಬುದು ಮನದಲ್ಲಿ ದೃಢವಾಗಿತ್ತು. ಹೀಗಾಗಿ ದೃಢಸಂಕಲ್ಪ, ಬದ್ಧತೆಯಿಂದ ಈ ಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ' ಎನ್ನುತ್ತಾರೆ ಅನನ್ಯ.

ಕ್ಷೇತ್ರ ಯಾವುದೇ ಇರಲಿ ತಾವು ಹೆಣ್ಣೆಂಬ ಕಾರಣಕ್ಕೆ ಮಹಿಳೆಯರು ಹಿಂದುಳಿಯಬಾರದು. ಎಂಥ ಸನ್ನಿವೇಶದಲ್ಲೂ ಸವಾಲನ್ನು ಸ್ವೀಕರಿಸಿ ದಿಟ್ಟವಾಗಿ ಎದುರಿಸಿದರೆ ಯಶಸ್ಸು ಕೈಹಿಡಿಯಬಲ್ಲದು ಎನ್ನುವುದು ಮಹಿಳೆಯರಿಗೆ ಅನನ್ಯ ಪ್ರಸಾದ್ ಅವರ ಕಿವಿಮಾತು.

ಪ್ರತಿಕ್ರಿಯೆ: feedback@sudha.co.in